

November 15, 2021

To,
BSE Limited
1st Floor, New Trading Ring,
Rotunda Building, PJ Towers,
Dalal Street,
Mumbai – 400 001
Security Code – 539978

National Stock Exchange of India Limited
Exchange Plaza,
Bandra- Kurla Complex,
Bandra (East),
Mumbai – 400 001
NSE Symbol – QUESS

Dear Sir/Madam,

Sub: Newspaper Advertisement under Regulation 47 of SEBI (Listing Obligations and Disclosure Requirements) Regulations, 2015

Pursuant to Regulation 47 of the SEBI (Listing Obligations and Disclosure Requirements) Regulations, 2015, we are enclosing the copy of newspaper advertisement published in Financial Express, English Newspaper and Hosa Digantha, Kannada Newspaper today, November 15, 2021.

The same will be made available on the Company's official website www.quesscorp.com.

We request you to take the same on record.

Thanking you.

For Quess Corp Limited


Kundan K Lal



Company Secretary and Compliance Officer

Quess Corp Limited

Quess House, 3/3/2, Bellandur Gate, Sarjapur Road, Bengaluru-560103, Karnataka, India
Tel: +91 80 6105 6001 | connect@quesscorp.com | CIN No.L74140KA2007PLC043909

www.quesscorp.com



**POONAWALLA
FINCORP**

POONAWALLA FINCORP LIMITED

(FORMERLY, MAGMA FINCORP LIMITED)

CIN: L51504WB1978PLC031813

Regd. Office: "Development House", 24, Park Street, Kolkata – 700 016, Phone: 033-4401 7350
Email id: shabnum.zaman@poonawallafincorp.com, Website: www.poonawallafincorp.com

NOTICE OF POSTAL BALLOT THROUGH E-VOTING

NOTICE is hereby given that, in accordance with Sections 108 and 110 of the Companies Act, 2013 ('Act') read with Rule 20 and Rule 22 of the Companies (Management and Administration) Rules, 2014 ('Management Rules') and other applicable provisions, if any, including any statutory modification(s) or re-enactment(s) thereof for the time being in force, provisions of Secretarial Standard on General Meetings ("SS-2") read with the General Circular No. 14/2020 dated April 8, 2020, the General Circular No. 17/2020 dated April 13, 2020, the General Circular No. 22/2020 dated June 15, 2020, the General Circular No. 33/2020 dated September 28, 2020 and the General Circular No. 39/2020 dated December 31, 2020 and the General Circular No. 10/2021 dated June 23, 2021 issued by the Ministry of Corporate Affairs ("MCA Circulars"), and Regulation 44 of the Securities and Exchange Board of India (Listing Obligations & Disclosure Requirements) Regulations, 2015 including any amendments thereto ("Listing Regulations") for seeking approval of the members of Poonawalla Fincorp Limited (Formerly, Magma Fincorp Limited) ('the Company') by way of Postal Ballot through Voting by electronic means ('remote e-voting'), to transact the business(es) asset out in the notice of Postal Ballot dated 2 November, 2021.

In compliance with the aforementioned Circulars, the notice of Postal Ballot has been sent by email to those Members whose email addresses are registered with the RTA/Depository Participant and whose names appear in the Register of Members/Register of Beneficial Owners as on the cut-off date, i.e., November 10, 2021.

The notice is also available on the website of the Company at www.poonawallafincorp.com at <https://poonawallafincorp.com/investor.php> and websites of stock exchanges where the shares of the Company are listed, i.e. www.bseindia.com and www.nseindia.com respectively, and on the website of National Securities Depository Limited ('NSDL') at <https://www.evoting.nsdl.com>.

In accordance with the provisions of the MCA Circulars, Shareholders can vote only through the remote e-voting. Shareholders are requested to provide their assent or dissent through remote e-voting. Therefore, the Postal Ballot forms and pre-paid Business Reply Envelopes has not been sent to Members for this Postal Ballot. The voting through remote e-voting commences on Sunday, 14 November, 2021 (09.00 A.M. IST) and ends on Monday, 13 December, 2021 (05.00 P.M. IST). The voting through electronic module shall be disabled for voting thereafter and accordingly, the voting shall not be allowed. The Company has engaged the services of NSDL as the agency to provide voting through electronic means.

Mr. Girish Bhatia, Company Secretary in Practice (CP No. 13792), has consented to act as the Scrutinizer to scrutinize the Postal Ballot through remote e-voting in a fair and transparent manner.

The voting rights of members shall be in proportion to their shares of the paid-up equity share capital of the Company as on the cut-off date i.e. 10 November, 2021.

The results of Postal Ballot shall be declared within Forty-Eight (48) hours of end of voting. The results declared along with the Scrutinizer's report shall be available on the Company's weblink at <https://poonawallafincorp.com/investor.php> and on the website of NSDL at www.evoting.nsdl.com immediately and shall also be communicated to BSE and NSE.

Any query/grievance with respect to E-voting, members may refer to the Frequently Asked Questions (FAQs) for Shareholders and E-voting User Manual for Shareholders available under the Downloads section of NSDL's evoting website or contact Mr. Amit Vishal, Senior Manager/Ms. Pallavi Mhatre, Manager, NSDL, Trade World, "A" Wing, 4th Floor, Kamala Mills Compound, Lower Parel, Mumbai 400 013 at toll free no. 1800 1020 990 / 1800 22 44 30 or at E-mail ID : evoting@nsdl.co.in.

Please keep your updated email ID registered with the RTA/your Depository Participant to receive timely communications. For shareholders who have not yet updated their email address, the process of registration is provided below for your ready reference:

Physical Holding Send a mail to the Registrars & Share Transfer Agent (RTA) of the Company, Niche Technologies Pvt. Ltd at nichetechpl@nichetechpl.com along with the scanned copy of the request letter duly signed by sole/first shareholder quoting the Folio No., Name of shareholder, scanned copy of the share certificate (front and back), PAN (self-attested scanned copy of PAN Card), AADHAAR (self-attested scanned copy of Aadhaar Card) for registering email address.

Demat Holding Please contact your Depository Participant (DP) and register your email address.

For Poonawalla Fincorp Limited
(Formerly, Magma Fincorp Limited)

Sd/-

Shabnum Zaman

Company Secretary

ACS No. 13918

Place : Kolkata
Date : 14 November, 2021



QUESS CORP LIMITED

CIN: L74140KA2007PLC043909

Registered & Corporate Office: 3/3/2, Bellandur Gate, Sarjapur Main Road, Bengaluru 560 103, Karnataka, India

Website: www.uesscorp.com | Email: cossecretary@uesscorp.com

Tel: +91 80 6105 6001 | Fax: +91 80 6105 6406

NOTICE OF RECORD DATE FOR INTERIM DIVIDEND

1. Notice is hereby given, pursuant to provisions of the Companies Act, 2013 read with Rules made thereunder and Regulations 42 & 43 of the SEBI (Listing Obligations and Disclosure Requirements) Regulations, 2015, that the Company has fixed Tuesday, November 23, 2021 as Record Date for the purpose of determining eligible shareholders entitled to receive Interim Dividend of Rs. 4/- per equity share of face value of Rs. 10 each for the financial year 2021-22, as declared by the Board of Directors of the company in their meeting held on November 13, 2021.
2. The Interim Dividend will be paid, to the registered shareholders whose names appear in the register of members or in the record of the depository as beneficial owners of the shares as on the Record Date, within 30 days from the date of declaration as per the provisions of Companies Act, 2013, through electronic mode or by dividend warrants, as may be applicable.
3. The interim dividend income is taxable in the hands of the members and the Company is required to deduct Tax at Source ("TDS") from dividend paid to the members at prescribed rates in the Income-Tax Act, 1961 ("IT Act"). To enable the Company to apply correct TDS rates, the members are requested to furnish prescribed documentation on the portal of Registrar and Share Transfer Agent ("RTA") on or before Tuesday, November 23, 2021 (06:00 p.m. IST). The details of documents to be submitted are given below. In the event the Company is unable to pay dividend to any member through electronic mode, due to non-registration of the electronic bank mandate, the Company shall dispatch the dividend warrant/bankers' cheque/demand draft to such member at such address registered with the company.
4. Members are also requested to intimate changes, if any, pertaining to their name, postal address, e-mail ID, mobile numbers, PAN, mandates, nominations, power of attorney, bank details such as, name of the bank and branch details, bank account number, MICR code, IFSC code, etc., to their respective DPs in case the shares are held by them in dematerialized form and to the RTA in case the shares are held by them in physical form. The shareholders can also access the web portal of RTA which can be at the following link: <https://web.linkintime.co.in/> EmailReg/Email_Register.html
5. A detailed communication with respect to the matters mentioned in Sr. Nos. 3& 4 above, is being sent separately to the members, whose e-mail IDs are registered with the RTA/DPs respectively and such communication will also be made available on the website of the Company at www.uesscorp.com.
6. The information in this notice and further details thereof shall be available on the website of the Company at www.uesscorp.com and on the Stock Exchange websites www.bseindia.com and www.nseindia.com.

For Quess Corp Limited

Sd/-

Kundan K Lal

VP & Company Secretary

Date : 13.11. 2021

Place : Bengaluru

"IMPORTANT"

Whilst care is taken prior to acceptance or advertising copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever.



SAKTHI SUGARS LIMITED

CIN : L15421TZ1961PLC000396

Regd. Office : Sakthi Nagar PO - 638315, Erode District, Tamil Nadu Ph : 0422 4322222, 2221551

Fax : 0422 4322488, 2220574 E - mail : shares@sakthisugars.com Website : www.sakthisugars.com

Extract of Standalone Unaudited Financial Results for the Quarter & Period ended 30th September 2021 (₹ in Lakhs)

Particulars	Quarter Ended		Period Ended		Year Ended
	30.09.2021	30.09.2020	30.09.2021	30.09.2020	31.03.2021
	(Unaudited)	(Unaudited)	(Unaudited)	(Unaudited)	(Audited)
1. Total Income from operations	14480.80	13013.82	32577.53	28841.47	63338.33
2. Net Profit /(Loss) for the period (before Tax, Exceptional and / or Extraordinary Items)	(6056.70)	(5975.58)	(10468.02)	(10687.70)	(21537.93)
3. Net Profit/(Loss) for the period before Tax (after Exceptional and / or Extraordinary Items)	(6056.70)	(5975.58)	(10468.02)	(10687.70)	(10351.16)
4. Net Profit / (Loss) for the period after Tax (after Exceptional and / or Extraordinary Items)	(6073.17)	(5982.75)	(10460.92)	(10694.96)	(11626.50)
5. Total Comprehensive Income for the period [Comprising Profit/ (Loss) for the period (after tax) and other Comprehensive Income (after tax)]	(6120.98)	(5998.56)	(10440.33)	(10710.98)	(11720.92)
6. Equity Share Capital	11884.90	11884.90	11884.90	11884.90	11884.90
7. Other Equity (excluding Revaluation Reserve) as shown in the Audited Balance Sheet of the previous year	-	-	-	-	(39665.03)
8. Earnings per share (of Rs.10 each) (for continuing operations)	-	-	-	-	-
- Basic	(5.11)	(5.03)	(8.80)	(9.00)	(9.78)
- Diluted	(5.11)	(5.03)	(8.80)	(9.00)	(9.78)

Note : The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the Stock Exchange websites (BSE : www.bseindia.com and NSE : www.nseindia.com) and on the Company's website (www.sakthisugars.com).

For Sakthi Sugars Limited

(M. Manickam)

Chairman and Managing Director

(DIN : 00102233)

Place : Coimbatore

Date : 13.11.2021

GENLINK PHARMA SOLUTIONS PRIVATE LIMITED

(Formerly known as Genlink Pharma Investments Private Limited)

(CIN: U74110MH2016PTC280765)

Reg Off. : 1701, 17th Floor, Kesar Solitaire, Plot No. 5, Sector 19, Sanpada, Navi Mumbai, 400705,

Maharashtra, India. Ph: +91 22 6750 7000 Fax +91 22 6750 7070

Email: genlinkinfo@gmail.com Website: www.genlinkpharma.com

Extract of Standalone Unaudited Financial Results for the quarter ended 30th September 2021 INR in Lacs

Particulars	Current Quarter ended	Previous Year ended
	30.09.2021	31.03.2021
	(Unaudited)	(Audited)
Total Income from operations	9.90	39.60
Net Profit / (Loss) for the period (before tax and/or Exceptional and/or Extraordinary items)	(3176.88)	5.34
Net Profit / (Loss) for the period before tax (after Exceptional and/or Extraordinary items)	(3176.88)	5.34
Net Profit / (Loss) for the period after tax (after Exceptional and/or Extraordinary items)	(3177.23)	3.58
Total Comprehensive income for the period [comprising profit/(loss) for the period (after tax) and other comprehensive income (after tax)]	-	-
Paid Equity Share Capital	1.00	1.00
Reserves (excluding Revaluation Reserve)	(3,148.16)	28.56
Securities premium account	-	-
Net Worth	(3,147.16)	29.56
Paid up debt Capital/Outstanding Debt	2,500.00	2,500.00
Outstanding Redeemable Preference shares	-	-
Debt Equity Ratio	94.04	94.23
Earnings Per Share (of 10/- each) (for continuing and discontinued operations)	-	-
Basic :	(31,772.28)	35.84
Diluted:	-	-
Capital Redemption Reserve	-	-
Debt Service Coverage Ratio	0.01	0.01
Interest Service Coverage Ratio	1.25	1.25

Notes:

- The above is an extract of the detailed format of quarterly financial results filed with the Stock Exchange under Regulation 52 of the LODR Regulations. The full format of the quarterly financial results is available on the websites of the Stock Exchange(s) (www.bseindia.com) and the listed entity (www.genlinkpharma.com)
- The above results were approved by the Board of Directors at their meeting held on 13th November, 2021
- For the other line items referred in regulation 52 (4) of the LODR Regulations, pertinent disclosures have been made to the Bombay Stock Exchange and can be accessed on www.bseindia.com and can be accessed on Company's website (www.genlinkpharma.com)
- As there has been no change in accounting policies, hence no impact on net profit/ loss, total comprehensive income or any other relevant financial item(s).

For Genlink Pharma Solutions Private Limited

Sd/-

Anand Shah

Director

DIN: 00597145

Sd/-

Susheel Koul

Managing Director

DIN: 00925887

Date: 13/11/2021

Place: Navi Mumbai

OSIAJEE TEXTFAB LIMITED

CIN: L17299GJ1995PLC024606

Regd. Office Address : Shop-2018/2019, Royal Ground Floor, SY-3/2885/B/2/B Ambaji Market, Kamela Darwaja Ring Road, Surat, Gujarat-395001. Corporate Office Address : 1043-1043, Bahadurpur Gate Road, Near Maurya Palace, Hoshiarpur- 146 001E-Mail: osiajee.textfab@gmail.com | Website: www.osiajeehdl.com

EXTRACT OF UNAUDITED FINANCIAL RESULTS FOR THE QUARTER AND HALF YEAR ENDED 30TH SEPTEMBER, 2021 (Rs in Lakhs)

FINKURVE FINANCIAL SERVICES LIMITED

(CIN: L65990MH1984PLC032403)

Regd. Office : 202/A, 02nd Floor, Trade World, D-Wing, Kamala Mills Compound, S. B. Marg, Lower Parel West Mumbai Mumbai City MH 400013

